

ಎಚ್‌ಡಿಎಫ್‌ಸಿ ಬ್ಯಾಂಕ್‌ನೊಂದಿಗೆ ಪಾಸಿಟೀವ್ ಪೇ

ಆದೀಗ ಪಾಸಿಟೀವ್ ಪೇಯಿಂದ ನಿಮ್ಮ ಚೆಕ್‌ನ್ನು ಸುರಕ್ಷಿತಗೊಳಿಸಿರಿ

ಈ ಸೌವಭ್ಯವು ಗ್ರಾಹಕರಿಗೆ ಚೆಕ್ ಮೂಲಕ ಮಾಡಲಾಗುವ ವೇಮೆಂಟ್‌ಗಳಲ್ಲಿ ಸುರಕ್ಷೆಯನ್ನು ಒದಗಿಸುತ್ತದೆ ಮತ್ತು ಚೆಕ್ ಲೀಫ್‌ಗಳ ದುರುಪಯೋಗ ಮಾಡಬಹುದಾದ ಸಂದರ್ಭಗಳನ್ನು ಕಡಿಮೆ ಮಾಡುತ್ತದೆ. ₹50,000 ಮತ್ತು ಅದಕ್ಕೂ ಮೀರಿದ ಮೌಲ್ಯದ ಎಲ್ಲಾ ಚೆಕ್‌ಗಳಿಗಾಗಿ ಎಚ್‌ಡಿಎಫ್‌ಸಿ ಬ್ಯಾಂಕ್ ಪೊಸಿಟೀವ್ ಪೇ ಎಂಬ ಕ್ರಮವನ್ನು ಪರಿಚಯಿಸಿದೆ. ಪೊಸಿಟೀವ್ ಪೇ ಮೂಲಕ ಈ ಚೆಕ್‌ಗಳನ್ನು ಚೆಕ್ ನೀಡುವ ಸಮಯ ಗ್ರಾಹಕರಿಂದ ಪಡೆದ ಮಾಹಿತಿಯ ಆಧಾರದಲ್ಲಿ ಚೆಕ್ ನೀಡಿರುವ ಬ್ಯಾಂಕ್ ಹಣದ ಪಾವತಿಗಾಗಿ ಪ್ರಕ್ರಿಯೆ ಮಾಡುತ್ತದೆ.

ಗ್ರಾಹಕರು ತಾವು ನೀಡಿದ ಚೆಕ್ ಕ್ಲಿಯರಿಂಗ್‌ಗೆ ಬರುವ ಕನಿಷ್ಠ 24 ಕಾರ್ಯಕಾರಿ ತಾಸುಗಳ ಮೊದಲೇ ಈ ಕೆಳಗಿನ ವಿವರಗಳನ್ನು ತಮ್ಮ ಬ್ಯಾಂಕ್‌ನೊಂದಿಗೆ ಹಂಚಿಕೊಳ್ಳಬೇಕು.

ಚೆಕ್ ಪಡೆದ ವ್ಯಕ್ತಿ ಹಣದ ಸಾಕ್ಷಾತ್ಕಾರಕ್ಕಾಗಿ ಸಿಟಿಎಸ್ ಮೂಲಕ ಅದನ್ನು ಸಲ್ಲಿಸಿದಾಗ, ವಿವರಗಳನ್ನು (ಖಾತೆ ಕ್ರಮಾಂಕ/ಚೆಕ್ ನಂ. ಮತ್ತು ಚೆಕ್‌ನ ಮೊಬಲಗು) ಬ್ಯಾಂಕಿಗೆ ನೀಡುವ ಪಾಸಿಟೀವ್ ಪೇ ಮೂಲಕ ನೀಡಿರುವ ಮಾಹಿತಿಯೊಂದಿಗೆ ತಾಳೆ ನೋಡಲಾಗುತ್ತದೆ.

ಸಿಟಿಎಸ್‌ಗಾಗಿ ಈ ಕೆಳಗಿನ ಪಾಸಿಟೀವ್ ಪೇ ಪ್ರಕಾಶಿಯನ್ನು ದಯವಿಟ್ಟು ಗಮನಿಸಿರಿ:

ಹೆಜ್ಜೆ 1: ಚೆಕ್ ನೀಡುವವರು (ಡ್ರಾವರ್) ಚೆಕ್ ಬರೆದಾಗ, ನೀಡಲಾಗಿರುವ ಚೆಕ್‌ನ ದೃಢೀಕರಣದ ರೂಪದಲ್ಲಿ ಲಗತ್ತಿಸಿರುವ ಎಕ್ಸ್‌ಲೆ ಶೀಟ್‌ನೊಂದಿಗೆ ಈ ಕೆಳಗಿನ ಮಾದರಿ ಇಮೇಲ್ ಫಾರ್ಮ್ಯಾಟ್‌ನಲ್ಲಿ ಚೆಕ್‌ನ ನಿರ್ದಿಷ್ಟ ವಿವರಗಳನ್ನು ಸಲ್ಲಿಸಬೇಕು.

- * ಖಾತೆ ಕ್ರಮಾಂಕ (ಗ್ರಾಹಕರ ಅಕೌಂಟ್ ನಂಬರ್)
- * ಚೆಕ್ ನಂಬರ್
- * ಚೆಕ್ ತಾರೀಖು - (ಚೆಕ್ ನೀಡಿಕೆಯ ತಾರೀಖು)
- * ಚೆಕ್‌ನ ಮೊಬಲಗು - (ಮೊಬಲಗನ್ನು ಕೊರತೆ ಹಾಕಿ ವಿಂಗಡಿಸಬಾರದು)
- * ಲಾಭೋಪಭೋಗಿಯ ಹೆಸರು - (ಖಾತೆದಾರರು ಯಾರಿಗಾಗಿ ಚೆಕ್ ನೀಡಿರುವರೋ ಅವರ ಹೆಸರು)

ಈ ವಿವರಗಳನ್ನು ಬ್ಯಾಂಕ್‌ನ ಈ ಕೆಳಗಿನ ಇಮೇಲ್ ಐಡಿಗಳಿಗೆ ಕಳಿಸಬೇಕು:

* **Positivepaynorth@hdfcbank.com**

ಪಂಜಾಬ್, ಉತ್ತರ ಪ್ರದೇಶ, ಹರಿಯಾಣ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ರಾಜಸ್ಥಾನ, ಉತ್ತರಾಖಂಡ, ದಿಲ್ಲಿ - ಮುಂತಾದ ಉತ್ತರದ ಕ್ಷೇತ್ರಗಳಿಂದ ಗ್ರಾಹಕರಿಗಾಗಿ

* **Positivepaysouth@hdfcbank.com**

ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ - ಮುಂತಾದ ದಕ್ಷಿಣದ ಕ್ಷೇತ್ರಗಳಿಂದ ಗ್ರಾಹಕರಿಗಾಗಿ

* **Positivepayeast@hdfcbank.com**

ಪಶ್ಚಿಮ ಬಂಗಾಲ, ಒಡಿಸ್ಸಾ, ಅಸ್ಸಾಮ್, ಬಿಹಾರ, ಝಾರ್ಖಂಡ್, ಅರುಣಾಚಲ ಪ್ರದೇಶ, ಮಣಿಪುರ್, ಮೇಘಾಲಯ, ತ್ರಿಪುರಾ, ಸಿಕ್ಕಿಂ - ಮುಂತಾದ ಪೂರ್ವದ ಕ್ಷೇತ್ರಗಳಿಂದ ಗ್ರಾಹಕರಿಗಾಗಿ

* **Positivepaywest@hdfcbank.com**

ಮಹಾರಾಷ್ಟ್ರ, ಗುಜರಾತ್, ಮಧ್ಯ ಪ್ರದೇಶ, ಗೋವಾ, ಛತ್ತೀಸ್‌ಗಢ್ - ಮುಂತಾದ ಪಶ್ಚಿಮದ ಕ್ಷೇತ್ರಗಳಿಂದ ಗ್ರಾಹಕರಿಗಾಗಿ

(ದಯವಿಟ್ಟು ಗಮನಿಸಿರಿ: ಮೇಲ್ಕಾಣಿಸಿದ ಇಮೇಲ್ ಐಡಿಗಳು ಕ್ಷೇತ್ರೀಯ ಇಮೇಲ್ ಐಡಿಗಳಾಗಿವೆ, ಆದ್ದರಿಂದ ದಯವಿಟ್ಟು ನೀವಿರುವ ಸ್ಥಳದ ಅನುಸಾರ ಕ್ರಮಾನುಗತ ಇಮೇಲ್ ಐಡಿಗೆನೇ ಇಮೇಲ್ ಕಳಿಸಿರಿ)

ಹೆಜ್ಜೆ 2: ಪಾಸಿಟೀವ್ ಪೇ ನೀಡಿಕೆದಾರರ ಕೋರಿಕೆಗೆ ಅಟೊ - ಆಕ್ಯಾಲೆಜೆಮೆಂಟ್ ಇಮೇಲ್ ಮೂಲಕ ಸ್ವೀಕೃತಿಯ ರಸೀದಿ ನೀಡಲಾಗುತ್ತದೆ.

ಹೆಜ್ಜೆ 3: ಚೆಕ್ ನೀಡಿಕೆದಾರರ (ಡ್ರಾವರ್) ರಿಜಿಸ್ಟರ್ಡ್ ಇಮೇಲ್ ಐಡಿಯಿಂದ ಇಮೇಲ್ ತಲುಪಿದಾಕ್ಷಣ, ವಿವರಗಳನ್ನು ಬ್ಯಾಂಕ್ ಮರಳಿ ಪರಿಶೀಲಿಸುತ್ತದೆ.

ಹೆಜ್ಜೆ 4: ಪಾಸಿಟೀವ್ ಪೇ ಕೋರಿಕೆಯನ್ನು ಬ್ಯಾಂಕ್ ಸ್ವೀಕರಿಸಬಹುದು ಅಥವಾ ತಿರಸ್ಕರಿಸಬಹುದು ಮತ್ತು ಅಂಥ ಸ್ವೀಕಾರ ಅಥವಾ ತಿರಸ್ಕಾರದ ದೃಢೀಕರಣವನ್ನು ಇಮೇಲ್ ಮೂಲಕ ಚೆಕ್ ನೀಡಿರುವವರಿಗೆ (ಡ್ರಾವರ್‌ಗೆ) ಕಳಿಸಲಾಗುತ್ತದೆ.

ಹೆಜ್ಜೆ 5: ಡೇಟಾ ಲೋಪದ ಕಾರಣಕ್ಕಾಗಿ ತಿರಸ್ಕೃತವಾಗಿದ್ದಲ್ಲಿ, ಚೆಕ್ ನೀಡಿರುವವರು (ಡ್ರಾವರ್) ಹೊಸತಾಗಿ ಪಾಸಿಟೀವ್ ಪೇ ಕೋರಿಕೆಯನ್ನು ಸರಿಯಾದ ಚೆಕ್ ವಿವರಗಳ ಸಹಿತ ಇಮೇಲ್ ಮೂಲಕ ಕಳಿಸಬೇಕಾಗುತ್ತದೆ. ಅಫ್-ರಿಜಿಸ್ಟರ್ಡ್ ಇಮೇಲ್‌ಎಐಡಿಯ ಕಾರಣದಿಂದಾಗಿ ತಿರಸ್ಕರಿಸಲ್ಪಟ್ಟಿದ್ದರೆ, ಗ್ರಾಹಕರು ತಮ್ಮ ರಿಜಿಸ್ಟರ್ಡ್ ಇಮೇಲ್ ಐಡಿಯಿಂದ ಹೊಸತಾಗಿ ಇಮೇಲ್ ಮೂಲಕ ಕೋರಿಕೆಯನ್ನು ಮಂಡಿಸಬೇಕು.

ಸೂಚನೆ: ಸೇವೆಯು ಕೇವಲ ರೂ. 50,000/- ಮತ್ತು ಅದಕ್ಕೂ ಮೀರಿದ ಮೊತ್ತದ ಸಿಟಿಎಸ್ ಕ್ಲಿಯರಿಂಗ್ ಅಂತರ್ಗತ ಪಡೆಯಲಾಗುವ ಚೆಕ್‌ಗಳಿಗೆ ಅನ್ವಯಿಸುತ್ತದೆ.

- * ಪಾಸಿಟೀವ್ ಪೇ ಜನವರಿ 1, 2021ರಿಂದ ಚಲಾವಣೆಯಲ್ಲಿದೆ.
- * ಸದ್ಯಕ್ಕೆ ಪಾಸಿಟೀವ್ ಪೇ ಸಿಸ್ಟಮ್ (ಪಿವಿಎಸ್) ದೃಢೀಕರಣವನ್ನು ಗ್ರಾಹಕರು ರಿಜಿಸ್ಟರ್ಡ್ ಇಮೇಲ್ ಐಡಿ, ನೆಟ್ ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ ಮೂಲಕ ನೀಡಬಹುದು.
- * ಕೇವಲ ಇಂಗ್ಲಿಷ್ ಭಾಷೆಯಲ್ಲಿ ಡೇಟಾ ಸಲ್ಲಿಸಲು ಗ್ರಾಹಕರಿಗೆ ಸಲಹೆ ನೀಡಲಾಗುತ್ತದೆ.
- * ದಯವಿಟ್ಟು ಹಣ ಪಡೆಯುವವರ (ಲಾಭೋಪಭೋಗಿ) ಹೆಸರಿನ ವಿವರವನ್ನು ನೀಡಲಾದ ಚೆಕ್‌ನಲ್ಲಿ ಬರೆದ ರೀತಿಯಲ್ಲೇ ಇರುವುದನ್ನು ಖಚಿತಪಡಿಸಿರಿ.
- * ಪೇಯೀ ಹೆಸರಿನಲ್ಲಿ than a-z, A-Z, 0-9, _ (underscore), blank space, (apostrophe), comma, full stop. ಹೊರತಾಗಿ ಬೇರೆ ಯಾವುದೇ ಸ್ಪೆಷಲ್ ಕ್ಯಾರೆಕ್ಟರ್ ಇರಬಾರದು.

ಬ್ಯಾಂಕಿಗೆ ಪೊಸಿಟೀವ್ ಪೇ ಕೋರಿಕೆ ಸಲ್ಲಿಸಲು ಗ್ರಾಹಕರು ಅನುಕರಿಸಬೇಕಾದ ಮಾದರಿ ಇಮೇಲ್ ಫಾರ್ಮ್ಯಾಟ್‌ನ್ನು ಅತಿ ಮುಖ್ಯ ನಿರ್ದೇಶನಗಳ ಸಂಗಡ ಲಗತ್ತಿಸಲಾಗಿದೆ.